

ವಿಷಯ - ಗಣಿತ

ಸಿ.ಎಸ್.ಎ.ಎಸ್ ಮೌಲ್ಯಮಾಪನ

ಸಾಮಧ್ಯಗಳ ಪಟ್ಟಿ

ತರಗತಿ - 7

ಕ್ರ. ಸಂ.	ಕ್ಷೇತ್ರ	ಕಲಿವನ ಫಲ	ಕ್ರ. ಸಂ.	ಸಾಮಧ್ಯಗಳು
1	ಅಂಕಗಳಿൽ	1) ದೊಡ್ಡ ಸಂಖ್ಯೆಗಳ ಮೇಲಿನ ಮೂಲ ತ್ರಿಯೆಗಳನ್ನು ಅನ್ವಯಿಸುವರು.	1	ಭಾಜ್ಯತೆಯ ನಿಯಮಗಳನ್ನು ಅರಿಯುವರು.
		2) ನಿರ್ದಿಷ್ಟ ಸನ್ವಿಷೇಶಕ್ಕೆ ಮನಾಹ, ಲಸಾಹ ಗಳನ್ನು ಅನ್ವಯಿಸುವರು.	2	ಮ.ಸಾ.ಅ ಮತ್ತು ಲ.ಸಾ.ಅಗಳನ್ನು ಕಂಡುಹಿಡಿಯುವರು.
		3) ನಿತ್ಯ ಜೀವನಕ್ಕೆ ಸಂಬಂಧಿಸಿದಂತೆ ಭಿನ್ನರಾಶಿ ದಶಮಾಂಶ ಸಮಸ್ಯೆಗಳನ್ನು ಬಿಡಿಸುವರು.	3	ಭಿನ್ನರಾಶಿಗಳನ್ನು ಏರಿಕೆ ಮತ್ತು ಇಳಿಕೆ ಕ್ರಮದಲ್ಲಿ ಬರೆಯುವರು.
		4) ಪರಿಮಾಣಗಳನ್ನು ಹೋಲಿಸಲು ಅನುಪಾತಗಳನ್ನು ಉಪಯೋಗಿಸುವರು.	5	ನಿತ್ಯ ಜೀವನದಲ್ಲಿ ಸಮಾನುಪಾತ ಮತ್ತು ಅನುಪಾತಗಳಿಗೆ ಸಂಬಂಧಿಸಿದ ಸಮಸ್ಯೆ ಬಿಡಿಸುವರು.
		5) ಸುತ್ತಲಿನ ಪರಿಸರದಲ್ಲಿ ದೊರೆಯುವ ಆಕೃತಿಗಳ ಸುತ್ತಳತೆ ಕಂಡು ಹಿಡಿಯುವರು.	6	ದತ್ತ ಆಕೃತಿಗಳ ಸುತ್ತಳತೆಯನ್ನು ಕಂಡುಹಿಡಿಯುವರು.
		6) ಎರಡು ಪೂರ್ಣಾಂಕಗಳ ಗುಣಾಕಾರ ಮತ್ತು ಭಾಗಾಕಾರ ಮಾಡುವರು.	7	ಇಂಣ ಪೂರ್ಣಾಂಕವನ್ನು ಇಂಣ ಪೂರ್ಣಾಂಕದಿಂದ ಗುಣೀಸಿದಾಗ ಧನ ಪೂರ್ಣಾಂಕ ಬರುತ್ತದೆ ಎಂದು ತಿಳಿಯುವರು.
			8	ಪೂರ್ಣಾಂಕವನ್ನು ಹೋಲಿಸಿ, ದತ್ತ ಸಂಖ್ಯೆಗಳಲ್ಲಿ ದೊಡ್ಡದ್ದು, ಚಿಕ್ಕದನ್ನು ಗುರುತಿಸುವರು
1	ಅಂಕಗಳಿൽ		9	ಒಂದು ಪೂರ್ಣಾಂಕವನ್ನು ಇನ್ನೊಂದು ಪೂರ್ಣಾಂಕದಿಂದ ಭಾಗಿಸುವರು.
			10	ಪೂರ್ಣಾಂಕಗಳ ಪರಿವರ್ತನೀಯ, ಸಹವರ್ತನೀಯ ಮತ್ತು ವಿಶರಣಾ ಗುಣಗಳನ್ನು ಮೂಲ ತ್ರಿಯೆಗೆ ಅನ್ವಯಿಸುವರು.

		7) ಭಿನ್ನರಾಶಿಯ ಗುಣಾಕಾರ ಮತ್ತು ಭಾಗಾಕಾರವನ್ನು ಅಧ್ಯೇಯಸುವರು	11	ಭಿನ್ನರಾಶಿಯನ್ನು ಮತ್ತೊಂದು ಭಿನ್ನರಾಶಿಯಿಂದ ಗುಣಸುವರು/ ಭಾಗಿಸುವರು
			12	ಭಿನ್ನರಾಶಿಯ 'O' ವನ್ನು ಒಳಗೊಂಡಂತಹ ಸಮಸ್ಯೆಯನ್ನು ಬಿಡಿಸುವರು.
			13	ದತ್ತ ಭಿನ್ನರಾಶಿಯ ಪ್ರತ್ಯೇಕವನ್ನು ಬರೆಯುವರು.
		8) ಕ್ರಮವಿಧಿ ಬಳಸಿ ಭಿನ್ನರಾಶಿಗಳ ಗುಣಾಕಾರ ಮತ್ತು ಭಾಗಾಕಾರ ಮಾಡುತ್ತಾರೆ	14	ಭಿನ್ನರಾಶಿಗಳ ಭಾಗಾಕಾರ ಮತ್ತು ಗುಣಾಕಾರಕ್ಕೆ ಸಂಬಂಧಿಸಿದ ಹೇಳಿಕೆಯ ಸಮಸ್ಯೆಗಳನ್ನು ಬಿಡಿಸುವರು.
		9) ಭಾಗಲಭ್ದ ಸಂಖ್ಯೆಗಳನ್ನು ಒಳಗೊಂಡ ನಿತ್ಯಜೀವನದ ಸಮಸ್ಯೆಗಳನ್ನು ಬಿಡಿಸುವರು	15	ಭಾಗಲಭ್ದ ಸಂಖ್ಯೆಗಳ ಸಮಾನ ಭಾಗಲಭ್ದ ಸಂಖ್ಯೆಗಳನ್ನು ಬರೆಯುವರು.
			16	ಭಾಗಲಭ್ದ ಸಂಖ್ಯೆಗಳ ಮೇಲಿನ ಮೂಲ ಕ್ರಿಯೆಗಳನ್ನು ಬಳಸಿ ವಾಕ್ಯ ರೂಪದ ಸಮಸ್ಯೆಗಳನ್ನು ಬಿಡಿಸುವರು.
			17	ದಶಮಾಂಶಗಳ ಭಾಗಾಕಾರ, ಗುಣಾಕಾರಕ್ಕೆ ಸಂಬಂಧಿಸಿದ ನಿತ್ಯಜೀವನದ ಸಮಸ್ಯೆಗಳನ್ನು ಬಿಡಿಸುವರು.
			18	ಅಳತೆಯ ಮಾನಗಳ ಪರಿವರ್ತನೆಯ ವಿಧಾನವನ್ನು ಅರಿಯುವರು (ಉದ್ದ ಮತ್ತು ರಾಶಿಯ ಅಳತೆಗಳ ಬಗ್ಗೆ)
2	ಬೀಜಗಣಿತ	10) ಸರಳ ಬೀಜೋಕ್ತಿಗಳ ಸಂಕಲನ ಮತ್ತು ವೃವರ್ಕಲನ ಮಾಡುವರು	19	ಹೇಳಿಕೆಗಳನ್ನು ಬೀಜೋಕ್ತಿಯಾಗಿ ಪರಿವರ್ತಿಸುವರು.
			20	ಬೀಜೋಕ್ತಿಗಳ ಫಾತಗಳ ಅಥವಾ ಗ್ರಹಿಸುವರು.
			21	ಬೀಜೋಕ್ತಿಗಳಿಗೆ ಗಳಿಂದ ಮೂಲ ಕ್ರಿಯೆಗಳನ್ನು ಅನ್ವಯಿಸುವರು.
3	ರೇಖಾಗಣಿತ	11) ಅಳಿತಯುಗ್ಗೆ ಮೂರಕ, ಪರಿಮೂರಕ ಮುಂತಾದ ಕೋನಗಳನ್ನು ವರ್ಗೀಕರಿಸಿ ಒಂದರ ಬೆಲೆ ಕೊಟ್ಟಾಗ ಇನ್ಮೌಂದರ ಬೆಲೆ ಕಂಡುಹಿಡಿಯುವರು	22	ಪಾಶ್ಚಾತ್ಯ ಕೋನಗಳು, ಶೃಂಗಾಭಿಮುಖ ಕೋನಗಳು ಹಾಗೂ ಜೋಡಿ ಕೋನಗಳನ್ನು ಗುರುತಿಸುವರು.
			23	ಮೂರಕ, ಸಂಮೂರಕ ಕೋನಗಳನ್ನು ಗುರುತಿಸುವರು.
		12) ಎರಡು ರೇಖೆಗಳನ್ನು ಟೀಕೆರೆಕ ರೇಖೆ ಕತ್ತಲಿಸಿದಾಗ ಉಂಟಾಗುವ ಜೋಡಿ ಕೋನಗಳ ಗುಣ ಲಕ್ಷಣಗಳನ್ನು	24	ಪ್ರಜ್ಞೇದಕ ರೇಖೆಯಿಂದ ಉಂಟಾಗುವ ವಿವಿಧ ಕೋನಗಳನ್ನು ಗುರುತಿಸುವರು.

ಪರಶೀಲಿಸುತ್ತಾರೆ		
	25	ಜೋಡಿ ರೇಖೆಗಳಿಗೆ ಸಂಬಂಧಿಸಿದ ಪ್ರಚ್ಯೇದಕಗಳನ್ನು ಗುರುತಿಸುವರು.
13) ಶ್ರೀಭೂಜದ 2 ಕೋನಗಳನ್ನು ಕೊಟ್ಟಾಗ ಅವುಕೆ ಕೋನವನ್ನು ಕಂಡು ಹಿಡಿಯುವರು	26	ಶ್ರೀಭೂಜದ ಬಾಹ್ಯ ಕೋನವು ಅಂತರಾಭಿಮುಖ ಕೋನಗಳ ಮೊತ್ತಕ್ಕೆ ಸಮರ್ಪಣೆ ತಿಳಿಯುವರು.
	27	ಶ್ರೀಭೂಜದ ಒಳಕೋನಗಳ ಮೊತ್ತ ತಿಳಿದು ಲೆಕ್ಕಿಸುವರು.
	28	ಪ್ರೇರಣೆಯ ಪ್ರಮೇಯವನ್ನು ಅನ್ವಯಿಸಿ ಸಮಸ್ಯೆ ಬಿಡಿಸುವರು.
14) 2 ಆಯಾಮದಲ್ಲಿ ಭ್ರಮಣ ಮತ್ತು ಪ್ರತಿಫಲನ ಸಮರ್ಪಣೆಯನ್ನು ಗುರುತಿಸುವರು	29	ಪರಿಭ್ರಮಣ ಹಾಗೂ ಪ್ರತಿ ಫಲನ ಸಮರ್ಪಣೆಯನ್ನು ಶ್ರೀಯೆಗಳಲ್ಲಿ ಆಕೃತಿಯೊಂದಿಗೆ ಅನ್ವಯಿಸುವರು. ಕೊಟ್ಟಿರುವ ಆಕೃತಿಯ ಪರಿಭ್ರಮಣ ಸಮರ್ಪಣೆಯನ್ನು ಕಂಡುಹಿಡಿಯುವರು.
	30	ಆಕೃತಿಗಳ ಪರಿಭ್ರಮಣ ಹಾಗೂ ಪ್ರತಿ ಫಲನ ಸಮರ್ಪಣೆ ಶ್ರೀಯೆಗಳನ್ನು ಆಕೃತಿಗಳಲ್ಲಿ ಗುರುತಿಸುವರು.